

# ಸಫಾಯಿಕರ್ಮಚಾರಿ ಕಾವಲು ಸಮಿತಿ-ಕರ್ನಾಟಕ

ನಂ ೧೫, ಮೊದಲನೇ ರಸ್ತೆ, ಅಂಚೆ ಕಚೇರಿ ರಸ್ತೆ, ಸಂಪಂಗಿರಾಮ ನಗರ, ಬೆಂಗಳೂರು-೨೨  
ಮೋ:೭೪೨೫೮೬೪೬೮, ೯೪೮೧೭೧೯೧, ಇಮೇಲ್:

## ಪತ್ರಿಕಾ ಪ್ರಕಟಣೆ

ಮಾನ್ಯರೇ,

ಭಯಾನಕ ಸಂಕ್ರಾಮಿಕ ರೋಗ ಕೊರೊನಾ ಮತ್ತು ಸರ್ಕಾರ ಘೋಷಿಸಿರುವ ಲಾಕ್‌ಡೌನ್ ಪೌರಕಾರ್ಮಿಕರ ಮೇಲೆ ಅಗುತ್ತಿರುವ ಪರಿಣಾಮಗಳ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ!

ಕರ್ನಾಟಕ ರಾಜ್ಯದಲ್ಲಿ ವಿವಿಧ ಮಾದರಿಯ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತಿಗಳ ಅಡಿಯಲ್ಲಿ ಸಫಾಯಿಕರ್ಮಚಾರಿ/ಪೌರಕಾರ್ಮಿಕರು ದಿನ ನಿತ್ಯ ರಸ್ತೆಗಳು, ತೆರೆದ ಚರಂಡಿಗಳು, ಸತ್ತ ಪ್ರಾಣಿಗಳು ವಿಲೇವಾರಿ, ಸಮುದಾಯ ಶೌಚಾಲಯಗಳು, ಸಾರ್ವಜನಿಕ ಶೌಚಾಲಯಗಳ ಮಲ-ಮೂತ್ರ ಸ್ವಚ್ಛಮಾಡುತ್ತಾರೆ, ಇಂತಹ ಅನ್ಯಮಾಲ್ಯ ಕೆಲಸಗಳಲ್ಲಿ ತೋಡಗಿರುವವರಿಗೆ ಶಿಷ್ಟವಾಗಿ ಸಂಕ್ರಾಮಿಕ ರೋಗ ಕೊರೊನಾ ಹರಡುವ ಸಂಭವ ಅತಿ ಹೆಚ್ಚು ಎಂಬುವುದು ಎಲ್ಲರಿಗೂ ತಿಳಿದಿರುವ ಸಂಗತಿ, ಆದರೆ ಮೊನ್ನೆ ಜನತಾ ಕರ್ಫೂ ಜಾರಿ ಗೋಳಿಸಿ ಸಂಜೆ ೫.೦೦ ಗಂಟೆಗೆ ಚಾಪ್ಪಳಿ ತಟ್ಟುವುದು, ಜಾಗಟೆ, ತಟ್ಟೆಲೋಟ ಬಾರಿಸಿ ದನ್ಯವಾದಗಳು ಎಂದು ಹೇಳುವುದು ಎಷ್ಟು ಸರಿ! ಇದರಿಂದ ಇಂತಹ ಅನ್ಯಮಾಲ್ಯ ಕೆಲಸಗಳನ್ನು ಮಾಡುವವರಿಗೆ ಸೊಂಕು ಹರಡದಂತೆ ತಡೆಯಲು ಸಾಧ್ಯವೇ? ಕೇವಲ ದನ್ಯವಾದಗಳನ್ನು ಹೇಳಿದರೆ ಸಾಕೆ? ಅದರಲ್ಲಿಯೂ ಯಾವತ್ತು ಪೌರಕಾರ್ಮಿಕರನ್ನು ಕನಿಷ್ಠ ಗೌರವಿಸದವರು, ಒಂದು ಗ್ಲಾಸ್ ಕುಡಿಯುವ ನೀರು ಕೊಡದವರು, ಸದಾ ಅಸ್ವಸ್ಥತೆ ಅಚರಿಸಿ-ಅಚರಿಸುವವರು ೫ ನಿಮಿಷ ಚಾಪ್ಪಳಿ ತಟ್ಟಿದರೆ ದಶಕಗಳಿಂದ ನಡೆಸಿದ ಜಾತಿಯತೆ, ಆಗೌರವ, ಕೀಳುತನ ಎಲ್ಲಾ ಸರಿಹೋಗುತ್ತೆಯೆ? ಇಂತಹ ಪುಗಸಪ್ಪೆ ಸಲಹೆ ನೀಡಿದವರಾದುದು ಯೋಚಿಸಬೇಡವೇ?

ಇನ್ನೂ ನೀನ್ನೆ ಕೇಂದ್ರ ಹಣಕಾಸು ಸಚಿವರು ಕೊರೊನಾ ಕೊರೊನಾ ಲಾಕ್ ಡೌನ್ ಸಂದರ್ಭಕ್ಕಾಗಿ ಘೋಷಿಸಿರುವ ಅಧಿಕ ಸೌಲತ್ತುಗಳನ್ನು ಘೋಷಿಸುವಾಗ ವಿಶೇಷವಾಗಿ ನಗರ ಮತ್ತು ಗ್ರಾಮೀಣ ಭಾಗದ ಸ್ವಚ್ಛತೆ ಕೆಲಸಮಾಡುವ ಸಫಾಯಿಕರ್ಮಚಾರಿಗಳಿಗೆ ನಿರ್ದಿಷ್ಟ ಸೌಲತ್ತುಗಳನ್ನು ಘೋಷಿಸಿ ಕನಿಷ್ಠ ಗೌರವ ನೀಡಬಹುದಾಗಿತ್ತು, ಆದರೆ ಅವರು ನಿರ್ದಿಷ್ಟವಾದ ತಿರ್ಮಾನ ಮಾಡಿಲ್ಲ, ಇನ್ನೂ ರಾಜ್ಯ ಸರ್ಕಾರದ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹೋರಡಿಸಿರುವ ಸೂತೋಲೆ ಸಂಖ್ಯೆ:ಫೌನಿ/ಡಿ.೫/ಫಾವನ/೨೦೧೯-೨೦.ದಿನಾಂಕ:೧೯.೦೩.೨೦ ಕೇವಲ ಕಣ್ಣೋರೆಸುವ ಕೆಲಸ, ಮೊದಲಿಂದಲೂ ಡಿ ಎಂ ಎ ಅಧಿಕಾರಿಗಳು ಪೌರಕಾರ್ಮಿಕರನ್ನು ತಾರತಮ್ಯದಿಂದಲೇ ವರ್ತಿಸಿರುವುದು ನಮಗೇಲ್ಲಾ ತಿಳಿದಿರುವ ಸಂಗತಿ, ಇಂತಹ ತುರ್ತು ಸಂದರ್ಭದಲ್ಲಿಯಾದರೂ ದಲಿತ ಸಮುದಾಯದ ಪೌರಕಾರ್ಮಿಕರ ಬಗ್ಗೆ ಕಾಳಜಿ ವಹಿಸಬೇಕಿತ್ತು.

ಸದ್ಯ ಅಗತ್ಯವಾಗಿ ಕೈಗೊಳ್ಳಬೇಕಿರುವುದೆಂದರೆ:

- ೫೦ ವರ್ಷ ಮೇಲ್ಪಟ್ಟವರನ್ನು ಕೆಸಲದಿಂದ ವಿನಾಯ್ತಿ ನೀಡಿ ವೇತನ ಸಹಿತ ರಜೆ ನೀಡಬೇಕು
- ಎಲ್ಲಾ ಪೌರಕಾರ್ಮಿಕರಿಗೆ ಸಾರಿಗೆ ಭತ್ಯೆ ದಿನಕ್ಕೆ ರೂ.೩೦೦/- ಹೆಚ್ಚುವರಿಯಾಗಿ ನೀಡಬೇಕು
- ಸುಚಿತ್ತ ಕಾಪಾಡಿಕೊಳ್ಳಲು ಅಗತ್ಯವಾದ ಗುಣಮಟ್ಟದ ಸಲಕರಣೆಗಳನ್ನು ನೀಡಬೇಕು (ಮಾಸ್ಕ್, ಗಮ್ ಬೂಟ್, ಗ್ಲಾಸ್, ಪೂರ್ಣ ದೇಹ ಮುಚ್ಚುವಂತೆ ಎಪ್ರಾನ್, ಕೈ-ಕಾಲು ತೊಳೆಯಲು ಹ್ಯಾಂಡ್ ಸ್ಯಾನಿಟೈಜರ್, ಸೋಪ್, ಸೂಕ್ಷ್ಮವಾದ ಸಮವೃ, ಸೇರಿದಂತೆ ಅಗತ್ಯವಿರುವ ಎಲ್ಲಾ ಮುಂಜಾಗೃತ ಸಲಕರಣೆಗಳನ್ನು ಒದಗಿಸಬೇಕು,
- ರಾಜ್ಯದ ಯಾವುದೇ ಮೂಲೆಯ ನಗರ-ಗ್ರಾಮೀಣ ಭಾಗದ ಪೌರಕಾರ್ಮಿಕರಿಗೆ ಕೊರೊನಾ ಸೊಂಕು ತಗುಲಿದರೆ ಸಂಭಂದಿಸಿದ ಅಧಿಕಾರಿಯೇ ಹೊಣೆಗಾರರು, ಅವರನ್ನು ಕಾನೂನು ಪ್ರಕಾರ ಶಿಕ್ಷಿಸಬೇಕು,
- ಪೌರಕಾರ್ಮಿಕರ ಮೇಲೆ ದೌರ್ಜನ್ಯ ಮಾಡಿ ಉದ್ದೇಶಪೂರ್ವಕವಾಗಿ ಒತ್ತಾಯದಿಂದ ಅಶುದ್ಧ ಕೆಲಸಗಳನ್ನು ಮಾಡಿಸುವಂತಿಲ್ಲ,
- ಮಾಸಿಕ ವೇತನವನ್ನು ಕಾಲ ಕಾಲಕ್ಕೆ ಸರಿಯಾಗಿ ಪಾವತಿಸಬೇಕು
- ಕೊರೊನಾ ಲಾಕ್ ಡೌನ್ ಮುಗಿಯುವವರೆಗೂ ಕೆಲಸದ ವೇಳೆ ಬೆಳಿಗ್ಗೆ ೬.೩೦ ರಿಂದ ೧೦.೩೦ ಕ್ಕೆ ಮುಗಿಸಬೇಕು, ( ಬಿ ಬಿ ಎಂ ಪಿ ಅಳವಡಿಸಿರುವ ನಿಯಮದಂತೆ)

- ಪೌರಕಾರ್ಮಿಕರ ಅವಲಂಬಿತರಿಗೆ ಸೂಕ್ತವಾದ ತಪಾಸಣೆ-ಚಿಕಿತ್ಸೆ ಯನ್ನು ಈ ಕೂಡಲೇ ಪ್ರಾರಂಭಿಸಬೇಕು,
- ಯಾರಿಗಾದರೂ ಪೌರಕಾರ್ಮಿಕರಿಗೆ ಸಣ್ಣ ಪ್ರಮಾಣದ ಅನಾರೋಗ್ಯ ತೊಂದರಗಳಾದರೂ ಕೂಡಲೇ ಸೂಕ್ತ ತಪಾಸಣೆ ನಡೆಸಿ ವೇತನ ಸಹಿತ ರಜೆ ನೀಡಿ ವಿಶ್ರಾಂತಿಗೆ ಕಳಿಸಬೇಕು
- ಪೌರಕಾರ್ಮಿಕರ ಮನೆಗಳಲ್ಲಿ ಅಗತ್ಯ ಅಹಾರ ಭದ್ರತೆ ಇದೆಯೇ ಎಂದು ಮುದ್ದು ಅಧಿಕಾರಿಗಳು ಖತ್ರಿ ಪಡಿಸಿಕೊಂಡು ಅಗತ್ಯ ಕ್ರಮ ವಹಿಸಬೇಕು,
- ಪೌರಕಾರ್ಮಿಕರು ನಿತ್ಯ ಸೇವಿಸುವ ಔಷಧಿಗಳನ್ನು ಇಲಾಖೆಯಿಂದಲೇ ಪೂರೈಸಬೇಕು
- ಪೌರಕಾರ್ಮಿಕರು ವಾಸಿಸುವ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು, ಸ್ಯಾನಿಟೇಶನ್, ಸ್ವಚ್ಛತೆಯನ್ನು ಜರೂರಾಗಿ ಪೂರೈಸಬೇಕು
- ಪೌರಕಾರ್ಮಿಕರು ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ, ಸ್ನಾನದ ಮನೆ ಸೋಪ್, ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಪೂರೈಸಬೇಕು,

ಇ ಎಲ್ಲಾ ಅಗತ್ಯ ಕ್ರಮಗಳನ್ನು ತಪ್ಪದೇ ಸ್ಥಳೀಯ ಅಧಿಕಾರಿಗಳು ಪೂರೈಸಬೇಕು ಎಂದು ಒತ್ತಾಯಿಸುತ್ತೇವೆ.  
ದನ್ಯವಾದಗಳೊಂದಿಗೆ

ರಾಮಚಂದ್ರ,  
ರಾಜ್ಯ ಸಂ.ಸಂಚಾಲಕರು,

ಪದ್ಮ. ಎಂ.  
ರಾಜ್ಯ ಸಂ.ಸಂಚಾಲಕರು,  
ಹಾಗೂ ಸದಸ್ಯರುಗಳು ರಾಜ್ಯ ಮೇಲ್ವಿಚಾರಣ ಸಮಿತಿ,ಪಿ ಇ.ಎಂ ಎಸ್ ಕಾಯ್ದೆ ೨೦೧೩  
ಕರ್ನಾಟಕ ಸರ್ಕಾರ,

ಡಾ.ಕೆ.ಬಿ.ಓಬಳೇಶ  
ರಾಜ್ಯ ಸಂಚಾಲಕರು